

# ಹೊಸಕೋಟೆ ಯೋಜನಾ ಪ್ರಾಧಿಕಾರ

ಮಿಷನ್ ಹಾಸ್ಟಿಟಲ್ ರಸ್ತೆ, 1ನೇ ಅಡ್ಡರಸ್ತೆ, ಶ್ರೀ ವೆಂಕಟಾದ್ರಿ, ಬಡಾವಣೆ, ಹೊಸಕೋಟೆ - 562 114, ಬೆಂಗಳೂರು (ಗ್ರಾ) ಜಿಲ್ಲೆ.

ಸಂಖ್ಯೆ: ಹೊಯೋಪಾ/ಎಲ್.ಎ.ಓ/11/2024-25 | 2124

ದಿನಾಂಕ: 15.11.2024

## “ತಾತ್ಕಾಲಿಕ ವಸತಿ ವಿನ್ಯಾಸ ನಕ್ಷೆ ಅನುಮೋದನಾ ಪತ್ರ”

(ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ತಿದ್ದುಪಡಿ ಕಾಯ್ದೆ, 2015 ರ ಕಲಂ 17(2ಎ) ರಡಿಯಲ್ಲಿ)

**ವಿಷಯ:** ಬೆಂಗಳೂರು ಪೂರ್ವ ತಾಲ್ಲೂಕು, ಬಿದರಹಳ್ಳಿ ಹೋಬಳಿ, ಜ್ಯೋತಿಪುರ ಗ್ರಾಮದ ಸ.ನಂ. 5/5 (ಹಳೆ ಸ.ನಂ. 5/1) ರಲ್ಲಿನ 07 ಗುಂಟೆ, ಸ.ನಂ. 5/6 (ಹಳೆ ಸ.ನಂ. 5/1) ರಲ್ಲಿನ 35 ಗುಂಟೆ, ಸ.ನಂ. 6/7 (ಹಳೆ ಸ.ನಂ. 6/3) ರಲ್ಲಿನ 19 ಗುಂಟೆ, ಸ.ನಂ. 6/10 (ಹಳೆ ಸ.ನಂ. 6/1) ರಲ್ಲಿನ 18 ಗುಂಟೆ, ಸ.ನಂ. 6/11 (ಹಳೆ ಸ.ನಂ. 6/1) ರಲ್ಲಿನ 17 ಗುಂಟೆ, ಸ.ನಂ. 6/12 (ಹಳೆ ಸ.ನಂ. 6/1) ರಲ್ಲಿನ 17 ಗುಂಟೆ, ಸ.ನಂ. 9/1ಎ ರಲ್ಲಿನ 01 ಎಕರೆ 21 ಗುಂಟೆ, ಸ.ನಂ. 10/1 ರಲ್ಲಿನ 01 ಎಕರೆ 17 ಗುಂಟೆ, ಸ.ನಂ. 10/2 ರಲ್ಲಿನ 03 ಎಕರೆ 05 ಗುಂಟೆ, ಸ.ನಂ. 10/3 (ಹಳೆ ಸ.ನಂ. 10/1) ರಲ್ಲಿನ 29 ಗುಂಟೆ, ಸ.ನಂ. 20/9 (ಹಳೆ ಸ.ನಂ. 20/1) ರಲ್ಲಿನ 25 ಗುಂಟೆ, ಸ.ನಂ. 24/5 ರಲ್ಲಿನ 05 ಗುಂಟೆ ಮತ್ತು ಸ.ನಂ. 24/12 (ಹಳೆ ಸ.ನಂ. 24/3) ರಲ್ಲಿನ 06 ಗುಂಟೆ ಒಟ್ಟು 10 ಎಕರೆ 21 ಗುಂಟೆ (02 ಗುಂಟೆ ‘ಬಿ’ ಖರಾಬನ್ನು ಹೊರತುಪಡಿಸಿ) ವಿಸ್ತೀರ್ಣದ ಜಮೀನುಗಳ ತಾತ್ಕಾಲಿಕ ವಸತಿ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡುವ ಕುರಿತು.

- ಉಲ್ಲೇಖ:**
1. ಅರ್ಜಿದಾರರ ಮನವಿ ಪತ್ರ ದಿನಾಂಕ: 09.07.2024.
  2. ದಿನಾಂಕ: 12.09.2024 ರಂದು ನಡೆದ ಪ್ರಾಧಿಕಾರದ 103 ನೇ ಸಾಮಾನ್ಯ ಸಭೆಯ ವಿಷಯ ಸಂಖ್ಯೆ: 22 ರ ನಿರ್ಣಯ.
  3. ಈ ಕಛೇರಿ ಸಮ ಸಂಖ್ಯೆ ಪತ್ರ ದಿನಾಂಕ: 27.09.2024.
  4. ಅರ್ಜಿದಾರರು ಪ್ರಾಧಿಕಾರಕ್ಕೆ ಶುಲ್ಕ ಪಾವತಿಸಿರುವ ಬಗ್ಗೆ ದಿನಾಂಕ: 01.10.2024 ರ ಮನವಿಯೊಂದಿಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಹದೇವಪುರ, ಬೆಂಗಳೂರು ಶಾಖೆ, ಡಿ. ಡಿ. ನಂ. 702585, 702587, 702586, 702582, 702581, 702583, 702584, ಡಿ.ಡಿ. ದಿನಾಂಕ: 01.10.2024, ರೂ. 17,03,703/-, 8,51,852/-, 10,64,814/-, 1,70,370/-, 1,70,370/-, 85,185/-, 46,859/- (ಈ ಪ್ರಾಧಿಕಾರದ ರಶೀದಿ ಸಂಖ್ಯೆ: 5808, ದಿನಾಂಕ: 09.10.2024).
  5. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಮಂಡೂರು ಗ್ರಾಮಪಂಚಾಯಿತಿ, ಬೆಂಗಳೂರು ಪೂರ್ವ ತಾಲ್ಲೂಕು ಹಾಗೂ ಉಪನೋಂದಣಾಧಿಕಾರಿಗಳು, ಅವಲಹಳ್ಳಿ ಇವರುಗಳಿಗೆ ಪರಿತ್ಯಜನಾ ಪತ್ರವನ್ನು ನೋಂದಾಯಿಸಲು ತಿಳಿಸಲಾದ ಈ ಪ್ರಾಧಿಕಾರದ ಸಮ ಸಂಖ್ಯೆ ಪತ್ರ ದಿನಾಂಕ: 28.10.2024.
  6. ಅರ್ಜಿದಾರರ ಮನವಿ ಪತ್ರ ದಿನಾಂಕ: 06.11.2024.

7. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಮಂಡೂರು ಗ್ರಾಮಪಂಚಾಯಿತಿ, ಬೆಂಗಳೂರು ಪೂರ್ವ ತಾಲ್ಲೂಕು ಇವರ ಪತ್ರ ಸಂಖ್ಯೆ: 169/2024-25, ದಿನಾಂಕ: 06.11.2024.
8. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ತಿದ್ದುಪಡಿ ಕಾಯ್ದೆ, 2015 ರ ಕಲಂ 17(2ಎ) ರಲ್ಲಿನ ಅವಕಾಶದನ್ವಯ.

**ಪ್ರಸ್ತಾವನೆ:-**

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ (1) ರಲ್ಲಿ ಅರ್ಜಿದಾರರು ಬೆಂಗಳೂರು ಪೂರ್ವ ತಾಲ್ಲೂಕು, ಬಿದರಹಳ್ಳಿ ಹೋಬಳಿ, ಜ್ಯೋತಿಪುರ ಗ್ರಾಮದ ಸ.ನಂ. 5/5 (ಹಳೆ ಸ.ನಂ. 5/1) ರಲ್ಲಿನ 07 ಗುಂಟೆ, ಸ.ನಂ. 5/6 (ಹಳೆ ಸ.ನಂ. 5/1) ರಲ್ಲಿನ 35 ಗುಂಟೆ, ಸ.ನಂ. 6/7 (ಹಳೆ ಸ.ನಂ. 6/3) ರಲ್ಲಿನ 19 ಗುಂಟೆ, ಸ.ನಂ. 6/10 (ಹಳೆ ಸ.ನಂ. 6/1) ರಲ್ಲಿನ 18 ಗುಂಟೆ, ಸ.ನಂ. 6/11 (ಹಳೆ ಸ.ನಂ. 6/1) ರಲ್ಲಿನ 17 ಗುಂಟೆ, ಸ.ನಂ. 6/12 (ಹಳೆ ಸ.ನಂ. 6/1) ರಲ್ಲಿನ 17 ಗುಂಟೆ, ಸ.ನಂ. 9/1ಎ ರಲ್ಲಿನ 01 ಎಕರೆ 21 ಗುಂಟೆ, ಸ.ನಂ. 10/1 ರಲ್ಲಿನ 01 ಎಕರೆ 17 ಗುಂಟೆ, ಸ.ನಂ. 10/2 ರಲ್ಲಿನ 03 ಎಕರೆ 05 ಗುಂಟೆ, ಸ.ನಂ. 10/3 (ಹಳೆ ಸ.ನಂ. 10/1) ರಲ್ಲಿನ 29 ಗುಂಟೆ, ಸ.ನಂ. 20/9 (ಹಳೆ ಸ.ನಂ. 20/1) ರಲ್ಲಿನ 25 ಗುಂಟೆ, ಸ.ನಂ. 24/5 ರಲ್ಲಿನ 05 ಗುಂಟೆ ಮತ್ತು ಸ.ನಂ. 24/12 (ಹಳೆ ಸ.ನಂ. 24/3) ರಲ್ಲಿನ 06 ಗುಂಟೆ ಒಟ್ಟು 10 ಎಕರೆ 21 ಗುಂಟೆ (02 ಗುಂಟೆ 'ಬಿ' ಖರಾಬನ್ನು ಹೊರತುಪಡಿಸಿ) ವಿಸ್ತೀರ್ಣದ ಜಮೀನುಗಳ ತಾತ್ಕಾಲಿಕ ವಸತಿ ವಿನ್ಯಾಸ ನಕ್ಷೆ ಅನುಮೋದನೆ ನೀಡಲು ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಪರಿಶೀಲಿಸಲಾಗಿ, ಸದರಿ ಜಮೀನುಗಳು ಸರ್ಕಾರದಿಂದ ಅನುಮೋದನೆಯಾದ ಮಹಾಯೋಜನೆಯಲ್ಲಿ ವಸತಿ ವಲಯ ಹಾಗೂ ಉದ್ದೇಶಿತ 24 ಮೀ. ಅಗಲದ ರಸ್ತೆಗಾಗಿ ಕಾಯ್ದಿರಿಸಲಾಗಿದ್ದು, ಅದರಂತೆ ಪ್ರಸ್ತಾವಿತ ಜಮೀನುಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಗೆ ಈ ಕಛೇರಿಯಿಂದ ತಾಂತ್ರಿಕ ಅಭಿಪ್ರಾಯ ನೀಡಲಾಗಿರುತ್ತದೆ. ಅದರಂತೆ, ಭೂ ಪರಿವರ್ತನೆ ಮಾಡಿ ಮಾನ್ಯ ಜಿಲ್ಲಾಧಿಕಾರಿಗಳು ಈ ಕೆಳಕಂಡಂತೆ ಆದೇಶ ಹೊರಡಿಸಿರುತ್ತಾರೆ.

ಕ್ರ. ಸಂ.	ಸ.ನಂ.	ವಿಸ್ತೀರ್ಣ ಎ-ಗುಂ	ಬಿ' ಖರಾಬು ಗುಂ	ಭೂ ಪರಿವರ್ತನಾ ಆದೇಶದ ಸಂಖ್ಯೆ ಮತ್ತು ದಿನಾಂಕ
1	5/5 (ಹಳೆ ಸ.ನಂ. 5/1)	00-07	-	ಎ.ಎಲ್.ಎನ್. (ಇಬಿಬಿ)ಎಸ್.ಆರ್/101/17-18, ದಿನಾಂಕ: 07.07.2018
2	5/6 (ಹಳೆ ಸ.ನಂ. 5/1)	00-35	-	ಎ.ಎಲ್.ಎನ್. (ಇಬಿಬಿ)ಎಸ್.ಆರ್/75/17-18, ದಿನಾಂಕ: 30.04.2018
3	6/7	00-19	-	ಎ.ಎಲ್.ಎನ್. (ಇಬಿಬಿ)ಎಸ್.ಆರ್/79/17-18, ದಿನಾಂಕ: 30.04.2018
4	6/10	00-18	00 1/2	645553, ದಿನಾಂಕ: 03.04.2024
5	6/11	00-17	00 3/4	645554, ದಿನಾಂಕ: 03.04.2024
6	6/12	00-17	00 3/4	645557, ದಿನಾಂಕ: 03.04.2024
7	9/1ಎ	01-21	-	333490, ದಿನಾಂಕ: 11.04.2022
8	10/1	01-17	-	333488, ದಿನಾಂಕ: 11.04.2024
9	10/2	03-05	-	679084, ದಿನಾಂಕ: 27.06.2024
10	10/3	00-29	-	197061, ದಿನಾಂಕ: 19.12.2020
11	20/9	00-25	-	585967, ದಿನಾಂಕ: 20.01.2024
12	24/5	00-05	-	411105, ದಿನಾಂಕ: 29.10.2022
13	24/12	00-06	-	686813, ದಿನಾಂಕ: 22.07.2024
	<b>ಒಟ್ಟು</b>	<b>10-21</b>	<b>02</b>	

M.R. N. gth

# ಹೊಸಕೋಟೆ ಯೋಜನಾ ಪ್ರಾಧಿಕಾರ

ಮಿಷನ್ ಹಾಸ್ಪಿಟಲ್ ರಸ್ತೆ, 1ನೇ ಅಡ್ಡರಸ್ತೆ, ಶ್ರೀ ವೆಂಕಟಾದ್ರಿ, ಬಡಾವಣೆ, ಹೊಸಕೋಟೆ - 562 114, ಬೆಂಗಳೂರು (ಗ್ರಾ) ಜಿಲ್ಲೆ.

ಸಂಖ್ಯೆ: ಹೊಯೋಪ್ರಾ/ಎಲ್.ಎ.ಓ./11/2024-25

ದಿನಾಂಕ: 15.11.2024

ಉಲ್ಲೇಖ (2) ರ ದಿನಾಂಕ: 12.09.2024 ರಂದು ನಡೆದ ಪ್ರಾಧಿಕಾರದ 103 ನೇ ಸಾಮಾನ್ಯ ಸಭೆಯ ವಿಷಯ ಸಂಖ್ಯೆ: 22 ರಲ್ಲಿ ವಿಷಯವನ್ನು ಮಂಡಿಸಲಾಗಿರುತ್ತದೆ. ಸದರಿ ಸಭೆಯ ನಿರ್ಣಯದನ್ವಯ ಉಲ್ಲೇಖ (3) ರ ಈ ಕಛೇರಿ ಪತ್ರದಲ್ಲಿ ನಿರ್ದಿಷ್ಟ ಶುಲ್ಕವನ್ನು ಪಾವತಿಸಲು ತಿಳಿಸಿ ಶುಲ್ಕ ತಿಳುವಳಿಕೆ ಪತ್ರವನ್ನು ನೀಡಲಾಗಿದ್ದು, ಅದರಂತೆ ಉಲ್ಲೇಖ (4) ರಲ್ಲಿ ಅರ್ಜಿದಾರರು ಶುಲ್ಕ ರೂ. 17,03,703/-, 8,51,852/-, 10,64,814/-, 1,70,370/-, 1,70,370/-, 85,185/-, 46,859/- ಗಳನ್ನು ಈ ಕಛೇರಿಗೆ ಪಾವತಿಸಿರುತ್ತಾರೆ.

ಸದರಿ ತಾತ್ಕಾಲಿಕ ವಸತಿ ವಿನ್ಯಾಸ ನಕ್ಷೆಯಲ್ಲಿ ವಸತಿಗಾಗಿ 23133.38 ಚ.ಮೀ. (ಶೇ 54.31); ವಾಣಿಜ್ಯಕ್ಕಾಗಿ 208.06 ಚ.ಮೀ. (ಶೇ. 00.49); ಉದ್ಯಾನವನ ಮತ್ತು ಬಯಲು ಜಾಗಕ್ಕಾಗಿ 4269.54 ಚ.ಮೀ. (ಶೇ. 10.02); ನಾಗರೀಕ ಸೌಲಭ್ಯ ನಿವೇಶನ (ಸಿಎ) ಕ್ಕಾಗಿ 2473.76 ಚ.ಮೀ. (ಶೇ 05.81) ಮತ್ತು ರಸ್ತೆಗಳಿಗಾಗಿ 12507.83 ಚ.ಮೀ. (ಶೇ 29.37) ವಿಸ್ತೀರ್ಣಗಳನ್ನು ನಿಗದಿಪಡಿಸಲಾಗಿದ್ದು, ಸದರಿ ವಿನ್ಯಾಸದಲ್ಲಿ 9.00X12.00 ಮೀ. ಅಳತೆಯ 03 ನಿವೇಶನಗಳು; 10.06X12.00 ಮೀ. ಅಳತೆಯ 14 ನಿವೇಶನಗಳು; 10.69X12.00 ಮೀ. ಅಳತೆಯ 10 ನಿವೇಶನಗಳು; 9.14X13.00 ಮೀ. ಅಳತೆಯ 11 ನಿವೇಶನಗಳು; 9.14X13.72 ಮೀ. ಅಳತೆಯ 01 ನಿವೇಶನ; 9.14X14.86 ಮೀ. ಅಳತೆಯ 10 ನಿವೇಶನಗಳು; 9.14X15.24 ಮೀ. ಅಳತೆಯ 27 ನಿವೇಶನಗಳು; 9.14X16.76 ಮೀ. ಅಳತೆಯ 05 ನಿವೇಶನಗಳು; 10.69X18.29 ಮೀ. ಅಳತೆಯ 01 ನಿವೇಶನ; 13.72X12.00 ಮೀ. ಅಳತೆಯ 02 ನಿವೇಶನಗಳು; 12.00X12.00 ಮೀ. ಅಳತೆಯ 04 ನಿವೇಶನಗಳು; 12.00X15.24 ಮೀ. ಅಳತೆಯ 03 ನಿವೇಶನಗಳು; 12.00X16.76 ಮೀ. ಅಳತೆಯ 02 ನಿವೇಶನಗಳು; 15.24X16.76 ಮೀ. ಅಳತೆಯ 01 ನಿವೇಶನ; 15.24X9.14 ಮೀ. ಅಳತೆಯ 03 ನಿವೇಶನಗಳು ಮತ್ತು 60 ಸಂಖ್ಯೆ ಅನಿಯತ ನಿವೇಶನಗಳು ಸೇರಿದಂತೆ ಒಟ್ಟು 157 ವಸತಿ ನಿವೇಶನಗಳನ್ನು ಹಾಗೂ 01 ವಾಣಿಜ್ಯ ನಿವೇಶನವನ್ನು ಪ್ರಸ್ತಾಪಿಸಲಾಗಿರುತ್ತದೆ.

ಕೆ.ಟಿ.ಸಿ.ಪಿ. ತಿದ್ದುಪಡಿ ಕಾಯ್ದೆ, 2015 ರ ಕಲಂ 17(2ಎ) ರಂತೆ ಅಂತಿಮಗೊಳಿಸಲಾದ ತಾತ್ಕಾಲಿಕ ವಸತಿ ವಿನ್ಯಾಸದಲ್ಲಿ ಕಾಯ್ದಿರಿಸಲಾದ ಉದ್ಯಾನವನ ಮತ್ತು ಬಯಲು ಜಾಗ ಹಾಗೂ ರಸ್ತೆಗಳಿಗಾಗಿ ಕಾಯ್ದಿರಿಸಿದ ಜಾಗವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಮಂಡೂರು ಗ್ರಾಮಪಂಚಾಯಿತಿ, ಬೆಂಗಳೂರು ಪೂರ್ವ ತಾಲ್ಲೂಕು ಇವರಿಗೆ ಹಾಗೂ ನಾಗರೀಕ ಸೌಲಭ್ಯ ನಿವೇಶನ (ಸಿಎ) ಜಾಗವನ್ನು ಈ ಪ್ರಾಧಿಕಾರಕ್ಕೆ ಪುನಃ ಪರಿಶೀಲನೆ ಪತ್ರದ ಮುಖಾಂತರ ನೋಂದಾಯಿಸಲು ಉಲ್ಲೇಖ (5) ರಲ್ಲಿ ತಿಳಿಸಲಾಗಿತ್ತು.

ಅದರಂತೆ, ಉಲ್ಲೇಖ (6) ರಲ್ಲಿ ನಾಗರೀಕ ಸೌಲಭ್ಯ ನಿವೇಶನ (ಸಿಎ) ದ ಪ್ರದೇಶವನ್ನು ಈ ಪ್ರಾಧಿಕಾರಕ್ಕೆ ಹಾಗೂ ಉಲ್ಲೇಖ (7) ರಲ್ಲಿ ಉದ್ಯಾನವನ ಮತ್ತು ಬಯಲು ಜಾಗ ಹಾಗೂ ರಸ್ತೆ ಪ್ರದೇಶಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಮಂಡೂರು ಗ್ರಾಮಪಂಚಾಯಿತಿ, ಬೆಂಗಳೂರು ಪೂರ್ವ ತಾಲ್ಲೂಕು ಇವರಿಗೆ ಪರಿಶೀಲನೆ ಪತ್ರದ ಮೂಲಕ ಹಸ್ತಾಂತರಿಸಿದ್ದು, ಅದರ ಮೂಲ / ದೃಢೀಕೃತ ಪ್ರತಿಗಳು ಮುಂದಿನ ಕ್ರಮಕ್ಕಾಗಿ ಈ ಕಛೇರಿಗೆ ಸಲ್ಲಿಕೆಯಾಗಿರುತ್ತವೆ. ಆದ್ದರಿಂದ, ಉಲ್ಲೇಖ (8) ರ ಕೆ.ಟಿ.ಸಿ.ಪಿ ತಿದ್ದುಪಡಿ ಕಾಯ್ದೆ, 2015 ರ ಕಲಂ 17(2ಎ) ರಡಿಯಲ್ಲಿ ಈ ಕೆಳಕಂಡಂತೆ ಆದೇಶಿಸಲಾಗಿದೆ.

**ಆದೇಶ ಸಂಖ್ಯೆ: ಹೊ.ಯೋ.ಪ್ರಾ/ಎಲ್.ಎ.ಓ/11/2024-25, ದಿನಾಂಕ: 15.11.2024**

ಬೆಂಗಳೂರು ಪೂರ್ವ ತಾಲ್ಲೂಕು, ಬಿದರಹಳ್ಳಿ ಹೋಬಳಿ, ಜ್ಯೋತಿಪುರ ಗ್ರಾಮದ ಸ.ನಂ. 5/5 (ಹಳೆ ಸ.ನಂ. 5/1) ರಲ್ಲಿನ 07 ಗುಂಟೆ, ಸ.ನಂ. 5/6 (ಹಳೆ ಸ.ನಂ. 5/1) ರಲ್ಲಿನ 35 ಗುಂಟೆ, ಸ.ನಂ. 6/7 (ಹಳೆ ಸ.ನಂ. 6/3) ರಲ್ಲಿನ 19 ಗುಂಟೆ, ಸ.ನಂ. 6/10 (ಹಳೆ ಸ.ನಂ. 6/1) ರಲ್ಲಿನ 18 ಗುಂಟೆ, ಸ.ನಂ. 6/11 (ಹಳೆ ಸ.ನಂ. 6/1) ರಲ್ಲಿನ 17 ಗುಂಟೆ, ಸ.ನಂ. 6/12 (ಹಳೆ ಸ.ನಂ. 6/1) ರಲ್ಲಿನ 17 ಗುಂಟೆ, ಸ.ನಂ. 9/1ಎ ರಲ್ಲಿನ 01 ಎಕರೆ 21 ಗುಂಟೆ, ಸ.ನಂ. 10/1 ರಲ್ಲಿನ 01 ಎಕರೆ 17 ಗುಂಟೆ, ಸ.ನಂ. 10/2 ರಲ್ಲಿನ 03 ಎಕರೆ 05 ಗುಂಟೆ, ಸ.ನಂ. 10/3 (ಹಳೆ ಸ.ನಂ. 10/1) ರಲ್ಲಿನ 29 ಗುಂಟೆ, ಸ.ನಂ. 20/9 (ಹಳೆ ಸ.ನಂ. 20/1) ರಲ್ಲಿನ 25 ಗುಂಟೆ, ಸ.ನಂ. 24/5 ರಲ್ಲಿನ 05 ಗುಂಟೆ ಮತ್ತು ಸ.ನಂ. 24/12 (ಹಳೆ ಸ.ನಂ. 24/3) ರಲ್ಲಿನ 06 ಗುಂಟೆ ಒಟ್ಟು 10 ಎಕರೆ 21 ಗುಂಟೆ (02 ಗುಂಟೆ 'ಬಿ' ಖರಾಬನ್ನು ಹೊರತುಪಡಿಸಿ) ವಿಸ್ತೀರ್ಣದ ಜಮೀನುಗಳಿಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ತಿದ್ದುಪಡಿ ಕಾಯ್ದೆ, 2015 ರ ಕಲಂ 17(2ಎ)ರನ್ವಯ ವಿದ್ಯುತ್ ಸಂಪನ್ಮೂಲ ಭೌತಿಕವಾಗಿ ಜಮೀನುಗಳ ಮೇಲೆ ಅಳವಡಿಸಿ ಅಭಿವೃದ್ಧಿಪಡಿಸಲು ಮಾತ್ರ ಈ ಕೆಳಕಂಡ ನಿಬಂಧನೆಗಳಿಗೆ ಒಳಪಡಿಸಿ, **"ವಸತಿ ವಿದ್ಯುತ್ ಸಂಪನ್ಮೂಲ ತಾತ್ಕಾಲಿಕ ಅನುಮೋದನೆ"** ನೀಡಲಾಗಿದೆ.

1. ಈಗ ನೀಡಿರುವ ವಸತಿ ವಿದ್ಯುತ್ ಮಂಜೂರಾತಿಯ ಅವಧಿಯು ಮಂಜೂರಾತಿ ನೀಡಿದ ದಿನಾಂಕದಿಂದ ಎರಡು (02) ವರ್ಷಗಳವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ವಿದ್ಯುತ್ ಸಂಪನ್ಮೂಲ ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳದಿದ್ದಲ್ಲಿ ವಿದ್ಯುತ್ ಸಂಪನ್ಮೂಲ ಅನುಮತಿಯನ್ನು ನವೀಕರಿಸಿಕೊಳ್ಳತಕ್ಕದ್ದು.
2. ಕರ್ನಾಟಕ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳು, 2017 ಅಡಿಯಲ್ಲಿ ಸ್ಥಾಪಿಸಲಾಗಿರುವ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ "ಸದರಿ ಅನುಮೋದಿತ ವಸತಿ ವಿದ್ಯುತ್ / ಬಡಾವಣೆಯನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಲು ಹಾಗೂ ನೋಂದಣಿ ಮಾಡಿಕೊಂಡ ನಂತರವೇ ಸದರಿ ಅನುಮೋದಿತ ವಸತಿ ವಿದ್ಯುತ್ / ಬಡಾವಣೆಯ ನಿರ್ಮಾಣದ ವ್ಯವಹಾರದ ಕುರಿತು ಜಾಹೀರಾತು ನೀಡಬಹುದು ಹಾಗೂ ನಿವೇಶನ ಮಾರಾಟ ಸಂಬಂಧ ಮುಂಗಡ ಒಪ್ಪಂದ ಕರಾರನ್ನು ಮಾಡಿಕೊಳ್ಳಬಹುದು.
3. ಪ್ರಸ್ತಾಪಿತ ತಾತ್ಕಾಲಿಕ ವಸತಿ ವಿದ್ಯುತ್ ಸಂಪನ್ಮೂಲ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ, ಬೆಂಗಳೂರು ಇಲ್ಲಿ ನೋಂದಾಯಿಸಿಕೊಂಡು, ತದನಂತರ ವಿದ್ಯುತ್ ಸಂಪನ್ಮೂಲ ಮಾಲೀಕರು ಇಚ್ಛಿಸಿದಲ್ಲಿ ಸದರಿ ತಾತ್ಕಾಲಿಕ ವಸತಿ ವಿದ್ಯುತ್ ಸಂಪನ್ಮೂಲ ಮೂಲ ನಿವೇಶನಗಳನ್ನು ಈ ಪ್ರಾಧಿಕಾರಕ್ಕೆ ಅಡಮಾನ ಪತ್ರದ ಮೂಲಕ ನೋಂದಾಯಿಸಿ ಉಳಿಕೆ ನಿವೇಶನಗಳಲ್ಲಿನ ಪೈಕಿ ಅಂದರೆ ಒಟ್ಟಾರೆ ನಿವೇಶನಗಳ ಪೈಕಿ ಶೇ. 40 ರಷ್ಟು ನಿವೇಶನಗಳನ್ನು ಮೊದಲನೇ ಹಂತದಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 ರ ಕಲಂ 17(1)(2-ಸಿ) ರನ್ವಯ ಬಿಡುಗಡೆಗೊಳಿಸಿಕೊಳ್ಳ ಬಹುದಾಗಿರುತ್ತದೆ.
4. ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರಿಂದ ಪಡೆದ ನಿರಾಕ್ಷೇಪಣಾ ಪತ್ರ ಸಂ: CTE 345998, PCD ID 247275, dt: 14.11.2024 ರಲ್ಲಿನ ಅಂಶಗಳನ್ನು ತಪ್ಪದೇ ಪಾಲಿಸತಕ್ಕದ್ದು.
5. ತಾತ್ಕಾಲಿಕವಾಗಿ ಅನುಮೋದನೆಯಾದ ವಸತಿ ವಿದ್ಯುತ್ ಸಂಪನ್ಮೂಲದಲ್ಲಿನ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಅಂದರೆ ಪ್ರತಿ ನಿವೇಶನಕ್ಕೂ ನೀರು ಸರಬರಾಜಿನ ವೈಪ್‌ಲೈನ್, ವಿದ್ಯುತ್ ಸಂಪರ್ಕ, ಬೀದಿ ದೀಪ, ರಸ್ತೆಯ ಎರಡೂ ಬದಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ತೆರೆದ ಚರಂಡಿಗಳನ್ನು (Open Box Drain) ನಿರ್ಮಿಸತಕ್ಕದ್ದು. ಯುಜಿಡಿ, ನೀರಿನ ಓವರ್ ಹೆಡ್ ಟ್ಯಾಂಕ್ (ಓವರ್‌ಹೆಡ್), ಎಸ್.ಟಿಪಿ., ರಸ್ತೆ ಡಾಂಬರೀಕರಣ, ಉದ್ಯಾನ ಮತ್ತು ಬಯಲು ಜಾಗಗಳಿಗೆ ಜೈನ್ ಲಿಂಕ್ ಫೆನ್ಸಿಂಗ್, ಸಿ.ಎ ನಿವೇಶನಕ್ಕೆ ಜೈನ್ ಲಿಂಕ್ ಫೆನ್ಸಿಂಗ್ ಹಾಗೂ ಇತರೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಹಾಗೂ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರ / ಸ್ಥಳೀಯ ಸಂಸ್ಥೆ / ಮಂಡಳಿ / ಇಲಾಖೆ ಗಳಿಂದ ಪಡೆಯಲಾದ ಕಾಮಗಾರಿಗಳ ಮುಕ್ತಾಯ ಪ್ರಮಾಣ ಪತ್ರಗಳನ್ನು ಸಲ್ಲಿಸಿದ ನಂತರ ವಿದ್ಯುತ್ ಸಂಪನ್ಮೂಲ ಅನುಮೋದನೆ ನೀಡಿ, ಶೇ. 100 ರಷ್ಟು ಅಥವಾ 2ನೇ ಹಂತದ ಶೇ 60 ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಲು ಕ್ರಮ ಜರುಗಿಸಲಾಗುವುದು. ಅಲ್ಲಿಯವರೆಗೆ ವಿದ್ಯುತ್ ಸಂಪನ್ಮೂಲ ಬಿಡುಗಡೆಗೊಳಿಸದ ಯಾವುದೇ ನಿವೇಶನಗಳನ್ನು ಪರಿಭಾರೆ ಮಾಡತಕ್ಕದ್ದಲ್ಲ.

# ಹೊಸಕೋಟೆ ಯೋಜನಾ ಪ್ರಾಧಿಕಾರ

ಮಿಷನ್ ಹಾಸ್ಪಿಟಲ್ ರಸ್ತೆ, 1ನೇ ಅಡ್ಡರಸ್ತೆ, ಶ್ರೀ ವೆಂಕಟಾದ್ರಿ, ಬಡಾವಣೆ, ಹೊಸಕೋಟೆ - 562 114, ಬೆಂಗಳೂರು (ಗ್ರಾ) ಜಿಲ್ಲೆ.

ಸಂಖ್ಯೆ: ಹೊಯೋಪ್ರಾ/ಎಲ್.ಎ.ಓ./11/2024-25

ದಿನಾಂಕ: 15.11.2024

6. ಈ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ವಿನ್ಯಾಸದಲ್ಲಿ ಯಾವುದೇ ಬದಲಾವಣೆಯನ್ನು ಮಾಡಬಾರದು ಹಾಗೂ ಅನುಮೋದನೆ ನೀಡಲಾದ ನಿರ್ದಿಷ್ಟ ಬಳಕೆಗೆ ಮಾತ್ರ ಅಭಿವೃದ್ಧಿ ಪಡಿಸತಕ್ಕದ್ದು. ಬದಲಾವಣೆ ಪ್ರಸ್ತಾಪಿಸಿದಲ್ಲಿ ಚಾಲ್ತಿಯಲ್ಲಿರುವ ಶುಲ್ಕ ಹಾಗೂ ನಿಯಮಗಳು ಅನ್ವಯವಾಗುತ್ತವೆ.
7. ವಿನ್ಯಾಸ ಪ್ರದೇಶದಲ್ಲಿ ಹಾಲಿ ಇರುವ ಗಿಡ-ಮರಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಉಳಿಸಿಕೊಳ್ಳತಕ್ಕದ್ದು ಮತ್ತು ರಸ್ತೆಗಳ ಇಕ್ಕೆಲಗಳಲ್ಲಿ ಹಾಗೂ ಉದ್ಯಾನವನಗಳಲ್ಲಿ ಹೊಸ ಸಸಿಗಳನ್ನು ಬೆಳೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು.
8. ಅನುಮೋದಿತ ವಿನ್ಯಾಸದಲ್ಲಿ ಮಳೆ ನೀರು ಕೊಯ್ಲಿಗಾಗಿ ಮತ್ತು ಅಂತರ್ ಜಲವೃದ್ಧಿಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.
9. ವಿನ್ಯಾಸದಲ್ಲಿನ ರಸ್ತೆಗಳಿಂದ ಅಕ್ಕ-ಪಕ್ಕದ ಜಮೀನುಗಳಿಗೆ ಇರುವ ಸಂಪರ್ಕವನ್ನು ಯಾವುದೇ ಕಾರಣಕ್ಕೂ ನಿರ್ಬಂಧಿಸತಕ್ಕದ್ದಲ್ಲ.
10. ಈ ಅನುಮೋದನೆಯನ್ನು ಕೆಟಿಸಿಪಿ ತಿದ್ದುಪಡಿ ಕಾಯ್ದೆ, 2015 ರ ಕಲಂ 17(2ಎ) ರಡಿಯಲ್ಲಿ ನೀಡಿರುವುದರಿಂದ, ಈ ಅನುಮೋದನೆಯನ್ನು ಜಮೀನಿನ ಮೇಲಿರುವ ಹಕ್ಕನ್ನು ಅಥವಾ ಮಾಲೀಕತ್ವವನ್ನು ನಿರೂಪಿಸಲು ಬರುವುದಿಲ್ಲ.
11. ತಾಲ್ಲೂಕು ಭೂಮಾಪಕರು ತಯಾರಿಸಲಾದ ಹಾಗೂ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ದೃಢೀಕರಿಸಿರುವ ಸರ್ವೆ ನಕ್ಷೆಗೆ ಅನುಗುಣವಾಗಿ ಆಕಾರ ಹಾಗೂ ವಿಸ್ತೀರ್ಣಕ್ಕೆ ಅನುಗುಣವಾಗಿ ಈ ವಸತಿ ವಿನ್ಯಾಸವನ್ನು ತಯಾರಿಸಿ ಅನುಮೋದಿಸಲಾಗಿದೆ. ಸದರಿ ವಸತಿ ವಿನ್ಯಾಸವನ್ನು ಸ್ಥಳದಲ್ಲಿ ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ವಿನ್ಯಾಸದ ವಿಸ್ತೀರ್ಣ, ಅಳತೆಗಳಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಈ ಪ್ರಾಧಿಕಾರದ ಗಮನಕ್ಕೆ ತಂದು ಸದರಿ ತಾತ್ಕಾಲಿಕ ವಸತಿ ವಿನ್ಯಾಸವನ್ನು ಸರಿಪಡಿಸಿ ಅನುಮೋದಿಸಿ ಕೊಂಡ ನಂತರವೇ ಸ್ಥಳದಲ್ಲಿ ವಿನ್ಯಾಸವನ್ನು ಅಭಿವೃದ್ಧಿ ಪಡಿಸತಕ್ಕದ್ದು.
12. ಪ್ರಸ್ತಾಪಿತ ವಸತಿ ವಿನ್ಯಾಸದ ಪ್ರದೇಶದಲ್ಲಿ ನಿರ್ಮಿಸಲಾಗುವ ಮಳೆ ನೀರು ಚರಂಡಿಗಳನ್ನು ಮುಚ್ಚದಂತೆ ಮುಕ್ತವಾಗಿಟ್ಟು ನಿರ್ಮಾಣ ಮಾಡತಕ್ಕದ್ದು. ಕೊಳಚೆ ನೀರನ್ನು ಮಳೆ ನೀರುಚರಂಡಿಗೆ ಬಿಡದಂತೆ ಕ್ರಮ ವಹಿಸತಕ್ಕದ್ದು.
13. ವಿನ್ಯಾಸ ಅಂಗೀಕಾರ ಕೋರಿಕೆ ಸಂಬಂಧ ಸಲ್ಲಿಸಲಾಗಿರುವ ದಾಖಲೆ ಅಥವಾ ಬೇರೆ ಯಾವುದೇ ಮಾಹಿತಿಗಳು ತಪ್ಪಾಗಿದ್ದಲ್ಲಿ ವಿನ್ಯಾಸಕ್ಕೆ ನೀಡಿರುವ ಅಂಗೀಕಾರವು ಯಾವುದೇ ಪೂರ್ವ ಸೂಚನೆಯು ಇಲ್ಲದೇ ತಂತಾನೇ ರದ್ದುಗೊಳ್ಳುತ್ತದೆ.
14. ಅರ್ಜಿದಾರರು ಉದ್ದೇಶಿಸಿರುವ ಜಮೀನಿನಲ್ಲಿ ಸರ್ಕಾರಿ/ ಅನ್ಯ ಖಾಸಗಿ ಜಮೀನುಗಳೇನಾದರೂ ಸೇರಿಕೊಂಡಿರುವುದು ತಿಳಿದು ಬಂದಲ್ಲಿ ಅಂತಹ ಸಂದರ್ಭದಲ್ಲಿ ಪ್ರಾಧಿಕಾರವು ಅನುಮೋದಿಸಿರುವ ತಾತ್ಕಾಲಿಕ ವಿನ್ಯಾಸ ನಕ್ಷೆಯನ್ನು ಮಾರ್ಪಾಡು ಮಾಡಲು ಅಥವಾ ಹಿಂತೆಗೆದುಕೊಳ್ಳಲು ಅಧಿಕಾರ ಹೊಂದಿರುತ್ತದೆ.
15. ಸರ್ಕಾರಿ ಖರಾಬು ಇದ್ದಲ್ಲಿ, ಸದರಿ ಪ್ರದೇಶವನ್ನು ಒತ್ತುವರಿ ಮಾಡದೆ ಹಾಗೇ ಮೀಸಲಿರಿಸಿ ಸಂರಕ್ಷಿಸತಕ್ಕದ್ದು ಹಾಗೂ ಸ್ಥಳೀಯ ಸಂಸ್ಥೆಗಳು ವಿಧಿಸುವ ಷರತ್ತುಗಳನ್ನು ಪಾಲಿಸತಕ್ಕದ್ದು.
16. ರಾಜಕಾಲುವೆಯನ್ನು ಮುಚ್ಚದಂತೆ ಮತ್ತು ರಾಜ ಕಾಲುವೆಗಳಿಗೆ ಯಾವುದೇ ಕೊಳಚೆ ನೀರು ಹಾಗೂ ಇನ್ನಿತರೆ ತ್ಯಾಜ್ಯ ವಸ್ತುಗಳು ಸೇರ್ಪಡೆಯಾಗದಂತೆ ಕ್ರಮವಹಿಸುವುದು.
17. ಕಂದಾಯ ಇಲಾಖೆಯ ದಾಖಲೆಗಳಂತೆ ಇರುವ ರಾಜ ಕಾಲುವೆಗಳ ಅಳತೆಗಳನ್ನು ಅತಿಕ್ರಮ / ಒತ್ತುವರಿ ಆಗದಂತೆ ಯಥಾವತ್ತಾಗಿ ಕಾಯ್ದಿರಿಸಿಕೊಂಡು ಸರಾಗವಾಗಿ ನೀರು ಹರಿಯಲು ಬೇಕಾದ ಮತ್ತು ರಾಜ ಕಾಲುವೆಗಳು ಹೊಳು ತುಂಬದಂತೆ ಹಾಗೂ ತೆರೆದ ಸ್ಥಿತಿಯಲ್ಲಿ ಸ್ವಚ್ಛವಾಗಿರುವಂತೆ ಕ್ರಮವಹಿಸುವುದು.

18. ಸದರಿ ಬಡಾವಣೆಯಲ್ಲಿನ ಒಳಚರಂಡಿ ಹಾಗೂ ನೀರು ಸರಬರಾಜು ಕಾಮಗಾರಿಗಳನ್ನು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ / ಕೆ.ಯು.ಡಬ್ಲ್ಯೂ.ಎಸ್.ಎಸ್.ಡಿ.ಬಿ ಇವರ ಸಹಮತದೊಂದಿಗೆ ಅಭಿವೃದ್ಧಿ ಪಡಿಸಿ ನಂತರ ಸದರಿ ಇಲಾಖೆಯಿಂದ ಕಾಮಗಾರಿಗಳು ತೃಪ್ತಿಕರವಾಗಿ ಪೂರ್ಣಗೊಳಿಸಿರುವ ಬಗ್ಗೆ ಮುಕ್ತಾಯ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸತಕ್ಕದ್ದು.
19. ವಿನ್ಯಾಸವನ್ನು ಕಾರ್ಯಗತಗೊಳಿಸುವ ಮೊದಲು ಸ್ಥಳೀಯ ಸಂಸ್ಥೆ ಕಾಯ್ದೆಯಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಮಂಡೂರು ಗ್ರಾಮಪಂಚಾಯಿತಿ, ಬೆಂಗಳೂರು ಪೂರ್ವ ತಾಲ್ಲೂಕು ಇವರ ವತಿಯಿಂದ ಪರವಾನಗಿ ಪಡೆಯತಕ್ಕದ್ದು.
20. ಈ ವಿನ್ಯಾಸ ನಕ್ಷೆಯನ್ನು ಅರ್ಜಿದಾರರು ನೀಡಿರುವ ರೆವಿನ್ಯೂ ದಾಖಲೆಗಳು ಹಾಗೂ ಭೂ ಮಾಪಕರು ತಯಾರಿಸಲಾದ ಸರ್ವೆ ನಕ್ಷೆಯನ್ನು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ದೃಢೀಕರಿಸಿ ನೀಡಿರುವ ಮೂಲ ಸರ್ವೆ ನಕ್ಷೆಗೆ ಅನುಗುಣವಾಗಿ ತಯಾರಿಸಲಾಗಿದೆ. ಈ ಜಮೀನಿನ ಮಾಲೀಕತ್ವ ಮತ್ತು ಜಮೀನುಗಳ ಗಡಿಗಳಿಗೆ ಸಂಬಂಧಪಟ್ಟಂತೆ ಯಾವುದಾದರೂ ವ್ಯತ್ಯಾಸಗಳು ಉಂಟಾದಲ್ಲಿ ಮತ್ತು ಯಾವುದೇ ಸಿವಿಲ್ ವ್ಯಾಜ್ಯಗಳಿಗೆ ಪ್ರಾಧಿಕಾರವು ಜವಾಬ್ದಾರಿಯಾಗಿರುವುದಿಲ್ಲ.
21. ಮೇಲ್ಕಂಡ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಪ್ರಾಧಿಕಾರವು ನೀಡಿರುವ ಅನುಮೋದನೆಯು ಯಾವ ಪೂರ್ವ ಸೂಚನೆಯೂ ಇಲ್ಲದೆ ಕೂಡಲೇ ರದ್ದಾಗುವುದು ಹಾಗೂ ಕೆಟಿಸಿಪಿ ಕಾಯ್ದೆ, 1961 ರ ಕಲಂ 17(4) ಮತ್ತು 76(ಓ) ರಡಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು.

ಸಹಿ/-

ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರು  
ಹಾಗೂ ಸದಸ್ಯ ಕಾರ್ಯದರ್ಶಿ,  
ಹೊಸಕೋಟೆ ಯೋಜನಾ ಪ್ರಾಧಿಕಾರ, ಹೊಸಕೋಟೆ.

#### ಪ್ರತಿಗಳನ್ನು:

1. ಕಾರ್ಯದರ್ಶಿಗಳು, ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ, ನಂ. 1/14, 2ನೇ ಮಹಡಿ, ಸಿಲ್ವರ್ ಜ್ಯುಬಿಲಿ ಬ್ಲಾಕ್, ಯೂನಿಟಿ ಬಿಲ್ಡಿಂಗ್, ಸಿ.ಎಸ್.ಐ. ಕಾಂಪೌಂಡ್, 3ನೇ ಅಡ್ಡ ರಸ್ತೆ, ಮಿಷನ್ ರಸ್ತೆ, ಬೆಂಗಳೂರು-27 ಇವರಿಗೆ ಅನುಮೋದಿತ ವಸತಿ ವಿನ್ಯಾಸ ನಕ್ಷೆಯ ಒಂದು ಪ್ರತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿ ತಮ್ಮ ಮಾಹಿತಿಗಾಗಿ ಸಲ್ಲಿಸಿದೆ.
2. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಮಂಡೂರು ಗ್ರಾಮಪಂಚಾಯಿತಿ, ಬೆಂಗಳೂರು ಪೂರ್ವ ತಾಲ್ಲೂಕು ಇವರಿಗೆ ವಿನ್ಯಾಸದ ನಾಲ್ಕು ಪ್ರತಿಗಳೊಂದಿಗೆ ಮುಂದಿನ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗಿದೆ.
3. ಶ್ರೀ ಆರ್.ವಿ. ಸುಬ್ಬಾರೆಡ್ಡಿ, ಮ್ಯಾನೇಜಿಂಗ್ ಡೈರೆಕ್ಟರ್, ಮೆ|| ಟ್ರಿಪ್ಲೆಕ್ವಾ ಪ್ರಾಜೆಕ್ಟ್ ಪ್ರೈ. ಲಿ., 11ನೇ ಮಹಡಿ, ಟ್ರಿಪ್ಲೆಕ್ವಾ ಅಡಾಪ್ಟೋ, ಸ.ನಂ. 66/2 & 67/1, ವೈಟ್ ಫೀಲ್ಡ್ ಮುಖ್ಯ ರಸ್ತೆ, ಗರುಡಾಚಾರ್ ಪಾಳ್ಯ, ಮಹದೇವಪುರ ಅಂಚೆ, ಬೆಸ್ಕಾಂ ಆಫೀಸ್ ಎದುರು, ಬೆಂಗಳೂರು-560 048 ಇವರಿಗೆ ಮಾಹಿತಿಗಾಗಿ ವಿನ್ಯಾಸ ನಕ್ಷೆಯನ್ನು ಈ ಪತ್ರದೊಂದಿಗೆ ಲಗತ್ತಿಸಿ ಕಳುಹಿಸಲಾಗಿದೆ.
4. ಕಛೇರಿ ಪ್ರತಿ.

ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರು  
ಹಾಗೂ ಸದಸ್ಯ ಕಾರ್ಯದರ್ಶಿ,

ಹೊಸಕೋಟೆ ಯೋಜನಾ ಪ್ರಾಧಿಕಾರ, ಹೊಸಕೋಟೆ.